



ಪುರಾತನ ಶೋಕೇಸ್

ದಕ್ಷಿಣದ ಜೈನಕಾಶಿ ಮೂಡುಬಿದರೆಯಲ್ಲಿನ ಚೌಟರ ಆಡಳಿತ ಕಾಲದ ಸುಂದರ ಅರಮನೆಯಲ್ಲಿ ಈಗಲೂ ಹಲವಾರು ವಸ್ತುಗಳನ್ನು ಕಾಡಿದಲಾಗಿದೆ. ಪ್ರವಾಸಿಗರನ್ನು ಆಕರ್ಷಿಸುತ್ತಿರುವ ಈ ನಯನ ಮನೋಹರ ಪೆಟ್ಟಿಗೆಯನ್ನು ಅಂದಿನ ಚೌಟರಾಜರು ಅಮೂಲ್ಯ ವಸ್ತುಗಳ ಸಂಗ್ರಹಕ್ಕೆ ಉಪಯೋಗಿಸುತ್ತಿದ್ದರಂತೆ.

- ಕೆ.ಶ್ರೀನಿವಾಸರಾವ್, ಹರಪನಹಳ್ಳಿ

ಹುಲ್ಲು ಕಡ್ಡಿ ತೋರಣ

ಮಲೆನಾಡಿನ ಬೇಣಗಳಲ್ಲಿ ಬೆಳೆಯುವ ಹುಲ್ಲಿನ ಕಡ್ಡಿಗಳಿಂದ ಮಾಡಿದ ಈ ಬಾಗಿಲ ತೋರಣ ಹೇಗಿದೆ ನೋಡಿ. ಈ ಹುಲ್ಲು ಒಣಗಿದ ಮೇಲೆ ಕರಡ ಎನ್ನುತ್ತಾರೆ. ಇದನ್ನು ಪಶು ಆಹಾರವಾಗಿಯೂ, ಅಡಿಕೆ ತೋಟದಲ್ಲಿ ಮುಚ್ಚಿಗೆಗಾಗಿಯೂ ಬಳಸುತ್ತಾರೆ.

ಕರಡದ ಬುಡದ ಭಾಗವನ್ನು ಕಡ್ಡಿಗಳಂತೆ ಕತ್ತರಿಸಿಕೊಂಡು ಹೂವಿನ ಮಾಲೆಯಂತೆ ದಾರದಲ್ಲಿ ನೇಯ್ಗೆ ಮಾಡಿ ವಿವಿಧ ಆಕೃತಿಗಳಿಗೆ ಕತ್ತರಿಸಿಕೊಳ್ಳಬೇಕು. ಈ ಕಡ್ಡಿಗಳಿಂದ ಬಾಗಿಲ ತೋರಣದಂತೆಯೇ ಇನ್ನಿತರ ಗೃಹಾಲಂಕಾರದ ವಸ್ತುಗಳನ್ನು ಮಾಡಬಹುದು. ಮೊದಲೇ ಹೊಳೆದಿರುವ ಕೂಡಿರುವ ಈ ಕಡ್ಡಿಗಳಿಗೆ ಮರದ ಪಾಲಿಶ್ ಅನ್ನು ಹಚ್ಚಿದರೆ ಹಾಳಾಗದಂತೆ ಇಡಬಹುದು.

- ಅನು ಬೊಮ್ಮಳ್ಳಿ, ತಿರಸಿ



ಭಾವೈಕ್ಯತೆಯ ದರ್ಗಾ

ಅನೇಕ ಧರ್ಮಗಳ ಮಧ್ಯೆ ಭ್ರಾತೃತ್ವ ಬೆಳೆಸಿಕೊಂಡು ಬಂದಿರುವುದು ಭಾರತೀಯರ ಹೃದಯ ವೈಶಾಲ್ಯತೆಯನ್ನು ಸಾಕ್ಷೀಕರಿಸುತ್ತದೆ. ಅದಕ್ಕೆ ಉತ್ತಮ ಉದಾಹರಣೆ ಗುಲೇದಗುಡ್ಡದಲ್ಲಿನ ಹುಸೇನ್‌ಬಾಶಾ ದರ್ಗಾ. ಬಾದಾಮಿ ತಾಲ್ಲೂಕಿನ ಗುಲೇದಗುಡ್ಡದಲ್ಲಿರುವ ಈ ಹುಸೇನ್‌ಬಾಶಾ ದರ್ಗಾದ ಒಳ ಗೋಡೆಯ ಮೇಲೆ ಹಿಂದೂ ದೇವತೆಗಳನ್ನು ಕೆತ್ತಲಾಗಿದೆ. ಎಡ, ಬಲಕ್ಕೆ ಬಸವಣ್ಣನ ಉಬ್ಬು ಶಿಲ್ಪ, ಮಧ್ಯದಲ್ಲಿ ಈಶ್ವರನನ್ನು ಚಿತ್ರಿಸಿದ್ದು ಆಕರ್ಷಕವಾಗಿದೆ. ಈ ಉಬ್ಬು ಶಿಲ್ಪಗಳ ಮೇಲ್ಭಾಗದಲ್ಲಿ 'ಓಂ ನಮಃ ಶಿವಾಯ' ಎಂಬ ಹಿಂದೂ ಧರ್ಮವನ್ನು ಸಂಕೇತಿಸುವ ಅಕ್ಷರಗಳ ಕೆತ್ತನೆ ಕಂಡು ಬರುತ್ತದೆ. ದರ್ಗಾದ ಮಧ್ಯ ಭಾಗದಲ್ಲಿ ದಿ.ಹುಸೇನ್‌ಬಾಶಾ ಅವರ ಸಮಾಧಿ ಇದ್ದು, ಎಲ್ಲ ಧರ್ಮದವರು ವಿಶೇಷವಾಗಿ ಹಿಂದೂಗಳು ಈ ದರ್ಗಾಕ್ಕೆ ನಡೆದುಕೊಳ್ಳುವ ಪರಂಪರೆ ಇದೆ.

ಚಿತ್ರ- ಬರಹ: ಮಲ್ಲಿಕಾರ್ಜುನ ರಾಜನಾಳ, ಬಾಗಲಕೋಟೆ

